

LD200/10313

M-5241

**IV Semester B.A./B.Sc. Examination, April/May 2019
(Semester Scheme) (Prior to 2016-17) (Old)
COMPUTER APPLICATION**

Time : 3 Hours

Max. Marks : 80

Instruction : Answer Part A and Part B.

ಭಾಗ ಎ ಮತ್ತು ಭಾಗ ಬಿ ಯನ್ನು ಉತ್ತರಿಸಿ.

PART - A

ಭಾಗ - ಎ

Answer any ten questions.

[10×2=20]

ಯಾವುದಾದರೂ ಹತ್ತು ಪ್ರಶ್ನೆಗಳಿಗೆ ಉತ್ತರಿಸಿ.

Q1) Mention the characteristics of a computer.

ಗಣಕಯಂತ್ರದ ವಿವಿಧ ಬಗೆಯ ಗುಣಲಕ್ಷಣಗಳನ್ನು ಹೆಸರಿಸಿ.

Q2) Differentiate primary memory and secondary memory.

ಪ್ರಾಥಮಿಕ ಮೆಮೋರಿ ಹಾಗೂ ದ್ವಿತೀಯ ಮೆಮೋರಿಯ ವ್ಯತ್ಯಾಸವನ್ನು ಬರೆಯಿರಿ.

Q3) Mention two input devices.

ಎರಡು ಇನ್‌ಪುಟ್ ಸಾಧನಗಳನ್ನು ಹೆಸರಿಸಿ.

Q4) What is software?

ತಂತ್ರಾಂಶ ಎಂದರೇನು?

Q5) Give examples for operating system.

ಅಪರೇಟಿಂಗ್ ಸಿಸ್ಟಮ್‌ನ ಉದಾಹರಣೆಗಳನ್ನು ಬರೆಯಿರಿ.

LD200/10313

M-5241

Q6) Expand ASCII and EBCDIC.

ASCII ಮತ್ತು EBCDIC ವಿಸ್ತರಿಸಿ.

Q7) How many rows and columns are present in MS-EXCEL worksheet.

MS-EXCEL worksheet ನಲ್ಲಿ ಎಷ್ಟು ಸಾಲುಗಳು ಮತ್ತು ಕಾಲಂಗಳು ಇರುತ್ತವೆ.

Q8) What is database?

ಡೇಟಾ ಬೇಸ್ ಎಂದರೇನು?

Q9) Convert $(128)_{10} = (?)_2$

$(128)_{10}$ ನ್ನು $()_2$ ಗೆ ಪರಿವರ್ತಿಸಿ.

Q10) Mention any two uses of Internet.

ಅಂತರ್ಜಾಲದ ಎರಡು ಉಪಯೋಗಗಳನ್ನು ಬರೆಯಿರಿ.

Q11) Define Search Engine.

ಸರ್ಚ್ ಇಂಜಿನ್ ಎಂದರೇನು?

Q12) Write the significance of IP address.

ಐ.ಪಿ. ಅಡ್ರೆಸ್‌ನ ಮಹತ್ವವನ್ನು ಬರೆಯಿರಿ.

Q13) Mention any two web browsers.

ಯಾವುದಾದರೂ ಎರಡು ವೆಬ್ ಬ್ರೌಸರ್‌ಗಳನ್ನು ಹೆಸರಿಸಿ.

Q14) What is E-Payment?

ಇ-ಪಾವತಿ ಎಂದರೇನು?

LD200/10313

M-5241

PART - B

ಭಾಗ - ಬಿ

Answer any two questions from each main.

ಪ್ರತಿಯೊಂದು ಮುಖ್ಯ ಪ್ರಶ್ನೆಯಿಂದ ಯಾವುದಾದರೂ ಎರಡು ಪ್ರಶ್ನೆಗಳನ್ನು ಉತ್ತರಿಸಿ.

- Q15)a)** Explain the classification of computers based on size and capability.
ಗಣಕಯಂತ್ರದ ವರ್ಗೀಕರಣವನ್ನು ಅದರ ಗಾತ್ರ ಮತ್ತು ಸಮರ್ಥ್ಯದೊಂದಿಗೆ ವಿವರಿಸಿ.
- b) Write a diagram explain the functional parts of a computer.
ಗಣಕಯಂತ್ರದ ಕಾರ್ಯಭಾಗಗಳನ್ನು ಚಿತ್ರದೊಂದಿಗೆ ವಿವರಿಸಿ.
- c) Write a note on Decimal and Binary Number system.
ದಶಮಾನ ಸಂಖ್ಯಾ ಪದ್ಧತಿ ಹಾಗೂ ದ್ವಿತೀಯ ಸಂಖ್ಯಾ ಪದ್ಧತಿಯ ಬಗ್ಗೆ ಟಿಪ್ಪಣಿ ಬರೆಯಿರಿ.

[2×6=12]

- Q16)a)** Explain the basic gates with truth table and logic circuits.
ಬೇಸಿಕ್ ಲಾಜಿಕ್ ಗೇಟ್‌ಗಳನ್ನು ಅದರ ಟ್ರೂತ್ ಟೇಬಲ್ ಹಾಗೂ ಲಾಜಿಕ್ ಸರ್ಕ್ಯೂಟ್‌ನೊಂದಿಗೆ ವಿವರಿಸಿ. <https://www.uomonline.com>
- b) Explain any one secondary storage device.
ಯಾವುದಾದರೂ ಒಂದು ದ್ವಿತೀಯ ಶೇಖರಣಾ ಸಾಧನವನ್ನು ವಿವರಿಸಿ.
- c) Discuss the classification of monitors.
ಮಾನಿಟರ್ ವಿವಿಧ ವರ್ಗೀಕರಣಗಳನ್ನು ವಿಶ್ಲೇಷಿಸಿ.

[2×6=12]

- Q17)a)** Explain different programming languages.
ವಿವಿಧ ಪ್ರೋಗ್ರಾಮಿಂಗ್ ಭಾಷೆಗಳನ್ನು ವಿವರಿಸಿ.
- b) Write a note on LAN and WAN.
LAN ಮತ್ತು WAN ಬಗ್ಗೆ ಟಿಪ್ಪಣಿ ಬರೆಯಿರಿ.
- c) Explain any two mathematical functions available in MS-EXCEL with example.
ಎಂ.ಎಸ್. ಎಕ್ಸೆಲ್‌ನಲ್ಲಿ ಲಭ್ಯವಿರುವ ಯಾವುದಾದರೂ ಎರಡು ಗಣಕೀಕೃತ ಕಾರ್ಯಗಳನ್ನು ಉದಾಹರಣೆಯೊಂದಿಗೆ ವಿವರಿಸಿ.

[2×6=12]

LD200/10313

M-5241

Q18)a) Explain the features of Word Processing Software.

Word Processing ಸಾಫ್ಟ್‌ವೇರ್‌ನ ವೈಶಿಷ್ಟ್ಯತೆಗಳನ್ನು ವಿವರಿಸಿ.

b) Write the steps to create slides in MS- Powerpoint.

MS- Power point ನಲ್ಲಿ ಸ್ಲೈಡ್‌ಗಳ ತಯಾರಿಕಾ ಹಂತಗಳನ್ನು ಬರೆಯಿರಿ.

c) Write a note on HTTP and FTP.

HTTP ಮತ್ತು FTP ಯ ಬಗ್ಗೆ ಟಿಪ್ಪಣಿ ಬರೆಯಿರಿ.

[2×6=12]

Q19)a) Explain any three HTML tags with syntax.

ಯಾವುದಾದರೂ ಮೂರು HTML tag ಗಳನ್ನು syntax ನೊಂದಿಗೆ ವಿವರಿಸಿ.

b) Explain different types of E-Commerce.

ಇ-ವಾಣಿಜ್ಯದ ವಿವಿಧ ಬಗೆಗಳನ್ನು ವಿವರಿಸಿ.

c) Write a note on E-Governance.

ಇ-ಆಡಳಿತದ ಬಗ್ಗೆ ಟಿಪ್ಪಣಿ ಬರೆಯಿರಿ.

[2×6=12]



<https://www.uomonline.com>

Whatsapp @ 9300930012

Send your old paper & get 10/-

अपने पुराने पेपर्स भेजे और 10 रुपये पायें,

Paytm or Google Pay से